



ಸಮಭಾವ

ಒಗವಡಿತೆಯ ವರದನೆಯ ಅಥ್ವಾ ಯದಲ್ಲಿ ಸ್ಥಿತಪ್ರಜ್ಞನ ಲಕ್ಷಣಗಳನ್ನು ಕುರಿತು ವಿಶ್ವಾರವಾದ ಪ್ರಸ್ತಾಪವಿದೆಯೇ? ಸನ್ಯಾಹಿತವಾಗಿರುವ ಮಹಾಯುದ್ಧದಲ್ಲಿ ತನಿಂದಾಗಿ ಬಹುದಾದ ಬಂದು ಹಕ್ಕೆ, ನರಮೇಧ, ಹಿನ್ನೆ, ಯುದ್ಧಾತ್ಮಕ ಪರಿಣಾಮಗಳು - ಇತ್ಯಾದಿಗಳನ್ನು ಕಲ್ಪಿಸಿಕೊಂಡು ಕಂಗೆಟ್ಟಿದ್ದ ಅಜ್ಞನನ್ನು ಶ್ರಿಯನ್ನು ಪುನರುಚ್ಛಿಸಿ ಸಲುವಾಗಿ ಶ್ರೀಕೃಷ್ಣ ಸ್ಥಿತಪ್ರಜ್ಞನ ವಿವರಪೂರ್ಣ ಚಿತ್ರಣವನ್ನು ಕೊಡುತ್ತಾನೆ. ಹಾಗೆ ನೋಡಿದರೆ, ಇಡೀ ಭಗವಡಿತೆಯ ಪ್ರಧಾನ ಧ್ಯಾನೀಯೇ ವರದನೇ ಅಥ್ವಾ ಯದಲ್ಲಿನ ಸ್ಥಿತಪ್ರಜ್ಞನ ವರಣನೆಯಲ್ಲಿದೆ ಎನ್ನಬಹುದು. ಉಳಿದ ಅಥ್ವಾ ಯಗಳಲ್ಲಿ ಮನಸ್ಯನೇಬ್ಬ ಸ್ಥಿತಪ್ರಜ್ಞತ್ವವನ್ನು ಎಟಿಕಿಕೊಳ್ಳಲು ಅನುಸರಿಸಬಹುದಾದ ಮಾರ್ಗಾರ್ಥಾಯಗಳ ನಿರ್ದಿಷ್ಟನವಿದೆ. ದುಖಿ ಕಷ್ಟಗ್ರಿಂದ ವ್ಯಧಿತನಾಗದೇ; ಸುಖ ಸಂಕೊಷಗಳಿಂದ ಹಿಗ್ದೆ ವ್ಯಾಮೋಹ ಭಯ, ದ್ಯುಷ, ರೋಪ ಮುಂತಾದವುಗಳನ್ನು ದೂರವಿರಿಸಿ; ಬುದ್ಧಿ ಮನಸ್ಯಗಳನ್ನು ಅಲಗಾಡದಂತೆ ಉಳಿಕಿಕೊಂಡಿರುವಾತನೇ 'ಸ್ಥಿತಪ್ರಜ್ಞ' ಎನ್ನತ್ತದೆ ಭಗವಡಿತೆ. ಅಂಥ ವ್ಯಕ್ತಿ ಬದುಕಿನ ದ್ಯುಂಡುಗಳನ್ನು ಸ್ವಿರ್ಚಿತಿದಂತಹ ಸ್ಥಿತಪ್ರಜ್ಞನ್ನು ಇಡೊಂದು ಆದಶ್ರೀ ಸ್ಥಿತಿ. ಇಂದಿಯ, ಮನಸ್ಯ ಬುದ್ಧಿ ಎಲ್ಲವುಗಳ ಮೇಲೆಯೂ ಸಂಪೂರ್ಣ ನಿಯತ್ವ ಇರಿಸಿಕೊಂಡಂಥವರಿಗೆ ಮಾತ್ರ ಈ ಸ್ಥಿತಿಯನ್ನು ತಲುಪಲು ಸಾಧ್ಯ. ಆದ್ದರಿಂದಲೇ ಮನಸ್ಯ ಜಗತ್ತಿನಲ್ಲಿ ಅಂಥವರು ವಿರಳಾತಿವರಳ.

ಈ ಬಗೆಯ ಸಮಭಾವ ಸಂಪನ್ಮೂರ್ಖನ್ನು ಜ್ಯೇಂಧ್ರಮರ್ದಲ್ಲಿ 'ವಾಸಿ' ಚಂದನ ಸಮಾನ ಕಲ್ಪಿತ' ಎಂದು ಅರ್ಥಪೂರ್ಣವಾಗಿ ವರಣಿಸಲಾಗಿದೆ. 'ವಾಸಿ' ಎಂದರೆ ಮರಗೆಲಸ ಮಾಡುವ ಬದಗಿಗಳು ಉಪಯೋಗಿಸುವ 'ಬಾಜಿ' ಎಂಬ ಸಾಧನ. ಈ ಹರಿತವಾದ ಸಾಧನದಿಂದ ಬಡಿ ಮಾರದ ಮೇಲೈಯನ್ನು ಕೆತ್ತಿ, ಅದರಲ್ಲಿನ ಏರು ತಗ್ಗಿಗಳನ್ನು ಸಮವಾಗಿಸುತ್ತಾನೆ. ಚಂದನವೆಂದರೆ ತಂಪನ್ಮೂರ್ಖ ಸುವಾಸನೆಯನ್ನು ನೀಡುವ ಗಂಧವೆಂಬುದು ಎಲ್ಲರಿಗೂ ಗೊತ್ತು. ಸಮಭಾವವನ್ನು ಅತ್ಯಗತ ಮಾಡಿಕೊಂಡಿರುವ ವ್ಯಕ್ತಿ ಯಾರಾದರೂ ತನ್ನನ್ನು ಬಾಚಿಯಿಂದ ಕೆತ್ತಿದಾಗ ಉಂಟಾಗುವ ನೋವಿಂದ ನರಳುವಡಿಲ್ಲ ಅಥವಾ

ಚಂದನವನ್ನು ಮೈತುಂಬಾ ಲೇಣಿಸಿದಾಗ ಉಂಟಾಗುವ ಹಿತಾನುಭವದಿಂದ ಹಿಗ್ನಿವುದಿಲ್ಲ. ಈ ವರದು ಸಂದರ್ಭಗಳಲ್ಲಾ ಆತನ ಮನಸ್ಸು ನಿಷ್ಪಂದವಾಗಿರುವ ದೀಪದ ಕುದಿಯಂತಿರುತ್ತದೆ ಈ ಲೋಕದ ಬದುಕಿನಲ್ಲಿ ಎಳ್ಳರೂ ಒಂದಿಲ್ಲೊಂದು ಏರಿಂತಕ್ಕೆ ಒಳಗಾಗಲೇ ಬೇಕಾಗುತ್ತದೆ ಅಲ್ಲಿ ಸ್ಥಿತಿ-ದ್ವೇಷ, ಪತನ- ಅಭ್ಯುದಯ, ನಿರಿಷ್ಯ - ನಿರಾತೆ ಇಂಥ ಹತ್ತು ಹಲವು ದ್ವಾರ್ದೆಗಳು ಮನಸ್ಯನನ್ನು ವಿಚಲಿಕೊಳ್ಳಿಸುತ್ತಿರುತ್ತವೆ. ಆದರೆ 'ವಾಸಿ' ಚಂದನ ಸಮಾನ ಕಲ್ಪಿತ'ವನ್ನು ಎಟಿಕಿಕೊಂಡವರು ಈ ಎಲ್ಲ ದ್ವಾರ್ದೆಗಳನ್ನೂ ತಟ್ಟಿ ವ್ಯತ್ಸೀಯಿಂದ, ಸಾಕ್ಷೀಭಾವದಿಂದ ಎದುರಿಸುತ್ತಾರೆ.

'ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಂಗಳಿಗೆ ದೇತಯ್ಯ..?' ಎಂದು ಪ್ರಶ್ನಿಸುವ ಅಕ್ಷಮಹಾದೇವಿ 'ಲೋಕದೊಳಗೆ ಹುಟ್ಟಿದ್ದ ಬಿಂಜ ಸ್ತುತಿ ನಿಂದಿಗಳು ಬಂದದೆ, ಮನದಲ್ಲಿ ಹೋಪ ತಾಳದೆ ಸಮಾಧಾನಿಯಾಗಿರುತ್ತೇ' ಎಂಬ ಬುದ್ಧಿ ಮಾತನ್ನು ಸೇರಿಸುತ್ತಾಗೆ. ಆದರೆ ಅಕ್ಷ, ಹೇಳುವಂತೆ 'ಸಮಾಧಾನಿ' ಯಾಗಿರುವುದು ಸುಲಭವೇನಲ್ಲ. ಸಾಮಾನ್ಯ ರಾದ ನಾವ ಸ್ತುತಿ, ಪ್ರಶಂಸಣಿಗೆ ಹಿಗ್ನಿತ್ವೆಚ್ಚೆ; ಹೊಗಳಿಗೆ ಹಾತೊರೆಯುತ್ತೇವೆ. ಬದಲಾಗಿ ಕಿಕ್ಕಿದೊಂದು ಟೆಕೆಯನ್ನೋ, ಆಕ್ಸೆಪವನ್ನೋ ಕೇಳಿಕೊಳ್ಳಲು ನಾವು ಸಿದ್ಧಿರಿಯುವಿದಿಲ್ಲ. ನಿಂದೆ, ಸ್ತುತಿಗಳಿರದನ್ನೂ ಸಮಭಾವದಿಂದ ಕಾಣುವ ನಿರುಪಾಧಿಕ ಸ್ಥಿತಿಗಳಲ್ಲೂ ನಿರಂತರ ಅತ್ಯ ವ್ಯಾಪಕಾಯ ನಡೆಸಿಕೊಳ್ಳುತ್ತದೆ. ಈ ಬಗೆಯ ಸಮಭಾವ ಸ್ಥಿತಿಗಳಿರದನ್ನೂ ಸಮಭಾವದಿಂದ ಕಾಣುವ ನಿರುಪಾಧಿಕ ಸ್ಥಿತಿಗೇರಲು ಸಂಪನ್ಮೂರ್ಖ ಅಂತರೆಯಿಂದ ಮನಸ್ಯ ರೂಪಿಸಿಕೊಂಡಿರುವ ಪ್ರತೀಕವೆಂದರೆ ಶಿವ. ಶಿವ ಕೊರಲಳಿ ಸರ್ವವನ್ನ ಧರಿಸಿದ್ದಾನೆ; ತಲೆಯ ಮೇಲೆ ಬೆಳದಿಗಳನ್ನು ಸೂಸುವ ಚಂದ್ರನಿಡ್ದಾನೆ. ಆದರೆ ಶಿವನಿಗೆ ಸರ್ವದ ವಿವರದ ಬಗೆಗೆ ಹೆದರಿಕೆಯಿಲ್ಲ; ಬೆಳದಿಗಳ ತಂಪನ್ನು ಕುರಿತು ಆಸಕ್ತಿಯಿಲ್ಲ. ಆತನ ಕೈಯಲ್ಲಿ ನರ ಕಾಲವಿದೆ; ತಲೆಯ ಮೇಲೆ ಇರುವ ಗಂಗೆ ನಿರಂತರವಾಗಿ ಗಂಗಾಜಲದಿಂದ ಆತನನ್ನೂ ಸಾನ್ಯಾಸಿಸುತ್ತಿದ್ದಾಗಿ. ಆದರೆ ಶಿವನಿಗೆ ನರ ಕಾಲದಿಂದ ಮೃಲಿಗೆಯ ಭಾವವೂ ಇಲ್ಲ. ಗಾಂಜಳಿದ ಅಳಿಷ್ಟಕೆದಿದೆ ಮಾಡಿಯಿರುವನೆಂಬ ಮೇಲಿಲಿಮೊ ಇಲ್ಲ. ಆತ ಮೈ ತುಂಬಾ ಚಿತ್ರಾಭಸವನ್ನು ಲೇಣಿಸಿಕೊಂಡಿದ್ದಾನೆ; ತ್ರಿಲೋಕ ಸುಂದರಿಯಾದ ಪಾರ್ವತಿಗೆ ತನ್ನ ದೇಹಾರ್ಥವನ್ನೇ ಕೊಟ್ಟಿದ್ದಾನೆ. ಆದರೆ ಶವ ಭಸ್ಯದಿಂದಾಗುವ ಹೇರಿಕೆ, ಶಿಯ ಸಾನ್ಯಾಸಿ ದ್ವಾರ ಮಧುರ ಭಾವ ವರಡಕ್ಕೂ ಆತ ಅತ್ಯಿತ. ಏಕೆಂದರೆ ಆತ 'ಸ್ವಾಸ್ಥ'! ಸಮಭಾವ ಸಂಪನ್ಮೂರ್ಖ!

■ ವೈನೆತೇಯ

★ ಕೇವಲ ಶೇಕಡ ಹತ್ತುರಷ್ಟು ಜನ ತಮ್ಮ ಶ್ರೀಮಂತ ಬಡಕಿಗಾಗಿ, ಶೇಕಡ ಹೊಂಬತ್ತರಷ್ಟು ಜನರ ಶ್ರಮವನ್ನು ಬಳಸಿಕೊಳ್ಳುತ್ತಿದ್ದಾರೆ.
- ದೇವರಾಜ ಅರಕು

★ ನಾವೆಲ್ಲರೂ ಪರಮಾತ್ಮನ ಸ್ವರ್ಪಿ ಎಂದು ಭಾವಿಸಿದರೆ ಎಲ್ಲರೂ ಅಳ್ಳಾತ್ಮೆ ತಮ್ಮದಿರ್ದೇ, ಅಕ್ಷತಂಗಿಯರೇ ಆಗುತ್ತೇಂದೆ. ಒಬ್ಬಿರಿಗೆ ಕಷ್ಟ, ದುಖಿ, ಸಮಸ್ಯೆ, ವಿಪತ್ತು ಬಂದಾಗ- ಸುಖ, ಸಂಪತ್ತು, ಸಾಮ್ರಾಜ್ಯಾರುವರು ತಮ್ಮ ಸೋದರ ಸೋದರಿಯರಿಗೆ ನೇರಾಗುವುದು ಎಲ್ಲರ ಪರಮ ಕರ್ತವ್ಯ.

- ವೀರೇಂದ್ರ ಹೆಗ್ಗ ಡೆ

★ ಮನಸ್ಯ ಹೇಗೆ ಸ್ತುತಿದ್ದಾನೆ ಎಂಬುದು ಮನಿಷಿವಲ್ಲ. ಅವನು ಹೇಗೆ ಜೀವಿಸಿದ್ದಾನೆ ಎನ್ನುವುದು ಮನಿಷಿ.

- ತಿರುವಳ್ಳು ಪರ್

★ ಇಚ್ಛೆಗಳಿಂದ ಮೇಲೆಳು. ಆಗ ಅದು ಈಡೆಯತ್ತದೆ. ಬೇಡಿದರೆ ಅದು ಈಡೆರುವ ಬಡಲು ದೂರ ಸರಿಯತ್ತದೆ.

- ಸ್ವಾಮಿ ರಾಮತೀರ್ಥ

ಮಾತೇ ಮುತ್ತು

★ ಇಂದು ಮತ್ತು ಎಂದೆಂದಿಗೂ ನಮ್ಮ ಆತ್ಮ ಸೈಹಿತನೆಂದರೆ ಒಳ್ಳೆಯಿರುತ್ತು. ಪ್ರಸ್ತುತ- ಬಾಲಗಂಗಾಧರ ತಿಲಕ

★ ಬೆಂಜಿಗೆ ಹೊಡಿಯಬಹುದು, ಹೊಟ್ಟಿಗೆ ಹೊಡಿಯಬಾರದು.

- ತುಳು ಗಾದ

★ ಚಿಂತೆ ಎಂಬುದು ಹೇಡಿತನ. ಅದು ಜೀವನವನ್ನು ವಿವರಾಗಿಸುತ್ತದೆ. ತಲೆಯ ಮೇಲೆ ಹಿಂತಿಗಳಿಗೆ ತನ್ನ ದೇಹವನ್ನು ಕಾಣುವ ನಿರುಪಾಧಿಕ ಸ್ಥಿತಿ.

- ದಾವಿನ್ ನ

★ ತಪ್ಪನ್ನು ತಿಳಿದು ಮಾಡಲಿ, ತಿಳಿಯದೆ ಮಾಡಲಿ- ಅದರಿಂದಾಗುವ ಪರಿಣಾಮ ಬಂದೇ. ಆದರೆ ತಿಳಿಯದೆ ಮಾಡಿದ ತಪ್ಪಿಗೆ ಕ್ಷಮೆ ಇದೆ.

- ಮಾತ್ರಿ ವೆಂಟಕೀರ್ತ ಅಯ್ಯಂಗಾರ್

★ ತರ್ಕವೇ ಕಾನೂನಿನ ಜೀವನ. ಅಪ್ಪೇ ಅಲ್ಲ. ಸ್ವತಃ ಸಾಮಾನ್ಯ ಕಾನೂನ ತರ್ಕವಲ್ಲದೆ ಬೇರೆನೂ ಅಲ್ಲ.

- ಶರ್ಮ ಎಡ್ಡಾರ್ ಕೋಕ್

★ ಸದಾ ಕಷ್ಟಗಳು, ಹಾನಿಗಳಿಗೂ ಒಳಗಾದ ಮನಸ್ಯ ಅನಂತರ ವಿನಿತೆನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

- ಬೆಂಜಮಿನ್ ಫಾರ್ಮಕ್ಸ್

★ ಜಿವನದಲ್ಲಿ ತನ್ನ ಗೀರೆಯನ್ನು ಕೇಳಿಸುವ ಗಾಯಕ ದೊರೆಯದಿದ್ದು, ಅವನಿಗೆ ತನ್ನ ಮನಸ್ಯನ ವಿಜಾರಣನ್ನು ಕೇಳಿಸಲು ದಾರ್ಶನಿಕ ಹಂಪ್ಯತ್ವಾನೆ.

- ವಿಲೀಲ್ ಗಿಬ್ರಾನ್

★ ಮನಸ್ಯ ಮೃದುವಾಗಬೇಕು. ಹೃದಯ ಅರಳುತ್ತಾ ಹೋಗಬೇಕು. ಅದೇ ಸಂಸ್ಕತಿ.

- ರಸ್ಸಿನ್

★ ಈ ಜಗತ್ತಿನಲ್ಲಿ ಒಳತನ್ನು ಸಾಧಿಸಲು ಸಾಧ್ಯ ಎಂಬುದನ್ನು ನಿಂಬಿಸಿದ್ದಾಗಿ. ಆದರೆ ಅಭ್ಯುದಯ ಅಂತರೆ ಇದ್ದರಿಂದ ಅಭ್ಯುದಯ ಅಂತರೆ ಇಲ್ಲ.

- ದೋರ್ ಅಲ್ಪಟ್ರೋ

★ ದ್ವೇಪವನ್ನು ದ್ವೇಪದಿಂದ ಕಳೆಯಲು ಅಗುವುದಿಲ್ಲ, ಶ್ರೀತಿಯಿಂದ ಅದನ್ನು ಗೆಲ್ಲಬಹುದು.

- ವಿನೋಬಾ ಭಾವ